


Tejas Networks Ltd.

Regd. Office: Plot No. 25, 5th Floor
J.P. Software Park, Electronic City Phase 1
Hosur Road, Bengaluru 560 100, India
Tel : +91- 80- 4179 4600/700/800
Fax: +91- 80- 2852 0201



October 22, 2021

The Secretary
National Stock Exchange of India Ltd
Exchange Plaza, C/1, Block G,
Bandra Kurla Complex, Bandra (East)
Mumbai – 400 051
NSE Symbol: TEJASNET

The Secretary
BSE Limited
P J Towers, Dalal Street,
Fort, Mumbai – 400 001
BSE Scrip Code: 540595

Dear Sir/Madam,

Re: Newspaper Publication

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the unaudited financial results for the quarter and half-year ended September 30, 2021 published in the newspapers "Business Standard" - All India Edition and "Vishwavani" - Kannada Edition dated October 22, 2021.

This is for your kind information and record.

Thanking you,

Yours sincerely
For Tejas Networks Limited




N R Ravikrishnan
General Counsel, Chief Compliance Officer
& Company Secretary

ಸಮಾಚಾರ ಸಣ್ಣದಲ್ಲ

365 ಕರೋನಾ ಪ್ರಕರಣಗಳು ದೃಢ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಪ್ರಕರಣದಲ್ಲಿ ಪ್ರತಿವಿಧ್ಯೆ ಏರಿಕೆ ಕಂಡು ಬರುತ್ತಿದೆ. ಬುಧವಾರ ರಜತ ಕಡಿಮೆ ಪ್ರಕರಣಗಳು ವರದಿಯಾಗಿದೆ. ಗುರುವಾರ 365 ಮಂದಿಯಲ್ಲಿ ಕರೋನಾ ವಾಟಿವೆ ಇರುವುದು ದೃಢಪಟ್ಟಿದೆ. ಕರೋನಾ ಸಾವಿನ ಸಂಖ್ಯೆಯಲ್ಲಿ ಒಂದೇ ದಿನ ಇಳಿಕೆ ಕಂಡಿದ್ದು 8 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 210 ಮಂದಿಯಲ್ಲಿ ಕರೋನಾ ವಾಟಿವೆ ಇರುವುದು ತಿಳಿದಿದೆ. 220 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು, 4 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ರಾಜ್ಯದಲ್ಲಿ 443 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 9,988 ಸ್ಥಳೀಯ ಪ್ರಕರಣಗಳು ಇದ್ದು, ಈ ಪೈಕಿ ರಾಜ್ಯದಲ್ಲಿ ಒಟ್ಟು 29,84,849 ಮಂದಿಗೆ ಕರೋನಾ ಬಂದಿದೆ. 29,37,848 ಮಂದಿ ಈವರೆಗೆ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿದ್ದಾರೆ. ಕರೋನಾ ಮರಣ ಪ್ರಮಾಣ ಶೇ.2.19 ರಷ್ಟಿದ್ದರೆ, ವಾಟಿವೆ ರೇಟ್ ಶೇ.0.31 ರಷ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಮಕ್ಕಳಿಗೆ ಚಿಣ್ಣರ ಧಾಮ

ಬೆಂಗಳೂರು: ಕರೋನಾ ಸಾಂಕ್ರಮಿಕವೆಂದು ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ಏಷಿಯನ್ ನಿಲ್ದಾಣ, ಫೋರ್‌ಫ್ಲಾಕ್ಸ್ ಪ್ರೆಸಿಡೆನ್ಸಿಯಲ್ ಹೋಟೆಲ್‌ನಲ್ಲಿ ಹಾಗೂ ಸರ್ಕಾರಿ ಟ್ರಸ್ಟ್ ವತಿಯಿಂದ 'ಚಿಣ್ಣರ ಧಾಮ' ನಿರ್ಮಾಣ ಮಾಡಲಾಗುತ್ತಿದೆ. ಕಳೆದ ವರ್ಷ ಗಳಿಂದ ಕರೋನಾ ದಾಳಿಯಿಂದಾಗಿ ಲಕ್ಷಾಂತರ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ರಾಜ್ಯ ದಲ್ಲೂ ಕೂಡ ಪೋಷಕರನ್ನು ಕಳೆದುಕೊಂಡ ಮಕ್ಕಳು ಸಂಖ್ಯೆ ಹೆಚ್ಚುತ್ತಿದ್ದಾರೆ. ಅಂತಹ ಮಕ್ಕಳ ಭವಿಷ್ಯವಿಗ ಅತಂಕದಿದ್ದು, ಹಣಕಾಸು ನೆರವು, ಮಾನಸಿಕ ಸ್ಪರ್ಶ ಈ ಮಕ್ಕಳಿಗೆ ಬೇಕಾಗಿದೆ. ಈ ದೃಷ್ಟಿಯಿಂದ ರಾಜ್ಯ ವಿವಿಧ ಜಿಲ್ಲೆಗಳಿಂದ ಆಯ್ಕೆ 300 ಹೆಣ್ಣುಮಕ್ಕಳಿಗೆ 12ನೇ ತರಗತಿಯವರೆಗೆ ಶಿಕ್ಷಣ ಹಾಗೂ ಕೌಶಲಭವ್ಯ ಶಿಕ್ಷಣ ನೀಡಲು ನಿರೀಕ್ಷಿಸಿ 'ಚಿಣ್ಣರ ಧಾಮ' ಎಂಬ ಸುಸಜ್ಜಿತ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಕರಾವಳಿಯ ಮೂರು ಜಿಲ್ಲೆಗಳು ರಾಜ್ಯಕ್ಕೆ ಮುಂಚೂಣಿ | ಶೇ.15 ರಷ್ಟು ಮಂದಿಗೆ ಬಾಕಿ ಲಸಿಕಾ ಅಭಿಯಾನ: ಶೇ.100ರಷ್ಟು ಗುರಿ ತೀವ್ರ

ನಿ ವಿಶ್ವಾಸ ಸುದ್ದಿಮನೆ ಬೆಂಗಳೂರು

ರಾಜ್ಯದಲ್ಲಿ ಲಸಿಕೆ ವ್ಯಾಪ್ತಿಗೆ ಬರುವವರ ಸಂಖ್ಯೆ 4.9 ಕೋಟಿ (18 ವರ್ಷ ಮಲ್ಟಿಪ್ಲಿಯರ್) ಇದ್ದು, ಗುರುವಾರ ರದ ಅಂತ್ಯಕ್ಕೆ 4.15 ಕೋಟಿ ಮಂದಿ ಮೊದಲ ಡೋಸ್ ಮತ್ತು 2.06 ಕೋಟಿ ಮಂದಿ ಎರಡೂ ಡೋಸ್ ಲಸಿಕೆ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಶೇ.85ರಷ್ಟು ಮಂದಿ ಮೊದಲ ಡೋಸ್, ಶೇ.42 ರಷ್ಟು ಮಂದಿ ಎರಡೂ ಡೋಸ್ ಪೂರ್ಣಗೊಳಿಸಲಾಗಿದೆ. ಶೇ.100 ರಷ್ಟು ಗುರಿ ಸಾಧನೆಗೆ ಶೇ.15 ರಷ್ಟು ಮಂದಿಗೆ ಲಸಿಕೆ ನೀಡುವುದು ಬಾಕಿ ಇದ್ದು, ಇದಕ್ಕಾಗಿ ಮನೆ ಮನೆ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆ ಅಭಿಯಾನದಲ್ಲಿ ಕರಾವಳಿಯ ಮೂರು ಜಿಲ್ಲೆಗಳು ರಾಜ್ಯಕ್ಕೆ ಮುಂಚೂಣಿಯಲ್ಲಿದ್ದು, ಮೊದಲ ಡೋಸ್ ಸಂಬಂಧಿಸಿದಂತೆ ಉಡುಪಿ ಶೇ.100 ರಷ್ಟು ಗುರಿ ಸಾಧಿಸಿವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಶೇ.90 ರಷ್ಟು ಮಂದಿ ಲಸಿಕೆ ಹಾಕಿಕೊಂಡಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಶೇ.70 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಹೀಗಾಗಿಯೇ ಆ ಭಾಗದಲ್ಲಿ 12 ಜಿಲ್ಲೆಗಳು ಗುರಿ ಸಾಧನೆಯಲ್ಲಿ ಕೊನೆಯ ಸ್ಥಾನಗಳನ್ನು ಪಡೆದುಕೊಂಡಿವೆ. ಬೆಂಗಳೂರು ನಗರದಲ್ಲಿ ಶೇ.91 ರಷ್ಟು ಲಸಿಕೆ ಅಭಿಯಾನ ಪೂರ್ಣಗೊಂಡಿದ್ದು, ದೇಶದಲ್ಲಿಯೇ ಮುಂಚೂಣಿಯಲ್ಲಿದೆ. 6.25 ಕೋಟಿ ಡೋಸ್ ವಿತರಣೆ: 2ನೇ ಡೋಸ್‌ನಲ್ಲಿ ನಾಲ್ಕನೇ ಸ್ಥಾನ: ಸೆಪ್ಟೆಂಬರ್‌ನಿಂದ ನಡೆದ ಸಾಲು



ಜಿಲ್ಲೆ	ಡೋಸ್
ಬೆಂಗಳೂರು (ಬಿಬಿಎಂಪಿ ಸೇರಿ)	1.46 ಕೋಟಿ
ಬೆಳಗಾವಿ	43.5 ಲಕ್ಷ
ಮೈಸೂರು	31.3 ಲಕ್ಷ
ಬಳ್ಳಾರಿ	24.3 ಲಕ್ಷ
ತುಮಕೂರು	24 ಲಕ್ಷ

ಸಾಲು ಲಸಿಕೆ ಮೇಳಗಳಿಂದ ರಾಜ್ಯದಲ್ಲಿ ಲಸಿಕೆ ಅಭಿಯಾನ ಸಾಕಷ್ಟು ವೇಗವಾಗಿ ಸಾಗುತ್ತಿದೆ. ಈವರೆಗೂ ರಾಜ್ಯದಲ್ಲಿ ಬರೋಬ್ಬರಿ 6.25 ಕೋಟಿ ಡೋಸ್‌ನಷ್ಟು ಲಸಿಕೆ ಹಂಚಿಕೆ ಮಾಡಲಾಗಿದ್ದು, ಈ ಮೂಲಕ ಅತಿ ಹೆಚ್ಚು ಡೋಸ್ ವಿತರಣೆಯಲ್ಲಿ ದೇಶದಲ್ಲಿ ಆರನೇ ಸ್ಥಾನದಲ್ಲಿದ್ದು, ಎರಡೂ ಡೋಸ್

- ಇದು ಪ್ರತಿ ಭಾರತೀಯರಿಗೆ ಹೆಚ್ಚುವರಿಯಾಗಿ ಒಟ್ಟು 9 ತಿಂಗಳಲ್ಲಿ 100 ಕೋಟಿಯ ಸಾಧನೆ ಮಾಡಿದೆ. ತಳಮಟ್ಟದಲ್ಲಿ ಕೆಲಸ ಮಾಡುವ ಜೊತೆಗೆ, ಲಸಿಕಾ ಅಭಿಯಾನ ರೂಪಿಸುವ ಯೋಜನೆ, ಅನುಷ್ಠಾನ, ನಿರ್ವಹಣೆ, ಹಾಲುಪಾಕರ ನಿರ್ವಹಣೆ ಮೊದಲಾದ ಕ್ರಮಗಳು ಇಲ್ಲಿ ಮುಖ್ಯ ಪಾತ್ರ ವಹಿಸಿವೆ. - ಡಾ. ಆರುಂಧತಿ ಚಂದ್ರಶೇಖರ್ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ನಿರೀಕ್ಷಿಸಿ
- ಕರೋನಾ ಲಸಿಕೆ ಅಭಿಯಾನದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಿರ್ವಹಣೆ, ಸರಬರಾಜು ಮತ್ತು ವಿತರಣೆಯ ನಿರ್ವಹಣೆ, ಆರೋಗ್ಯ ಸ್ಥಳೀಯವನ್ನು ನಿರಂತರವಾಗಿ ಹರಿದಿರಿಸುವುದು ಮುಖ್ಯವಾಗಿದ್ದು ರಾಜ್ಯ ಸರ್ಕಾರ ಇದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಆಗಾಗ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹಂಚಿಕೆ ತಗ್ಗಿಸುವಲ್ಲಿ ಮುಂದಣಿ ಪಾತ್ರ ವಹಿಸಿದ್ದಾರೆ. - ಡಾ. ವಿ.ಎಸ್.ಮಂಜುನಾಥ್ ಸದಸ್ಯರು, ತಾಂತ್ರಿಕ ಸಲಹಾ ಸಮಿತಿ

ನಮ್ಮ ವಿಶ್ವಾಸಿಗಳ ಆವಿಷ್ಕಾರ, ಪ್ರಧಾನಿ ಮೋದಿ ಅವರ ನಾಯಕತ್ವ ಆರೋಗ್ಯ ಸ್ಥಳೀಯ ಹಾಗೂ ಮುಂಚೂಣಿ ಕಾರ್ಯಕರ್ತರ ಶ್ರಮ ಇಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿಭಟನೆಗಳು ನಮ್ಮ ದೇಶದ ಲಸಿಕಾ ಅಭಿಯಾನದ ಬಗ್ಗೆ ಟೀಕೆ ಮಾಡಿದ್ದು, ಆದರೆ ನಮ್ಮ ದೇಶದ ಸಾಮರ್ಥ್ಯ ವಿನ ಎನ್ನು ಇದನ್ನು ಪ್ರಧಾನಿ ಮೋದಿ ಅವರು ನಿರೂಪಿಸಿದ್ದಾರೆ. 100 ಕೋಟಿ ಲಸಿಕೆಯಲ್ಲಿ ಕರ್ನಾಟಕದ ಸಾಲು 6.12 ಕೋಟಿ ಎನ್ನುವ ಬಗ್ಗೆ ತೃಪ್ತಿ ಇದೆ. - ಡಾ. ಕೆ.ಸುಧಾಕರ್ ಆರೋಗ್ಯ ಇಲಾಖೆ ಸಚಿವ

ಲಸಿಕೆ ಪೂರ್ಣಗೊಂಡವರಲ್ಲಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆಯ ಪ್ರತಿ ಬುಧವಾರ ಹಮ್ಮಿಕೊಳ್ಳಲಾಗುವ ಆಂತ್ಯದಲ್ಲಿ ನಿರ್ದೇಶಿಸಿ. ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಹುಟ್ಟು ಹಬ್ಬ ಸೇರಿ ರಾಜ್ಯದಲ್ಲಿ ಐದು ದಿನ ಲಸಿಕೆ ಮೇಳ ನಡೆಯಿತು. ಈ ಮೇಳಗಳಲ್ಲಿಯೇ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮನೆ ಮನೆಗೆ ತೆರಳಿ ಲಸಿಕೆ ಹಾಕುವಂತೆ ನಿರ್ದೇಶನ

ಬೆಂಗಳೂರು: ಮನೆ ಮನೆಗೆ ತೆರಳಿ ಆರೈಕೆಗೆ ಕರೋನಾ ಲಸಿಕೆ ಹಾಕುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಧಾನಸಭದ ಸಮಿತಿ ಕೊಠಡಿಯಲ್ಲಿ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ಪ್ರತಿನಿಧಿಗಳಿಗೆ ಹಾಗೂ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕರುಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಮಾತನಾಡಿದ ಮುಖ್ಯ ಕಾರ್ಯದರ್ಶಿಗಳು, ಲಸಿಕೆ ಹಾಕುವ ಸಂದರ್ಭದಲ್ಲಿ ನುರಿತ ವೈದ್ಯರು

ಹಾಗೂ ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕೆಂದು ಮುಂಚಾಗುತ್ತೆ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು. ಗ್ರಾಮೀಣ ಭಾಗದಲ್ಲಿ ಲಸಿಕೆ ನೀಡುವ ಸಮಯದಲ್ಲಿ ಸ್ಥಳೀಯ ಸಂಸ್ಥಾಪನೆಗಳು ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆದು ಜನರಲ್ಲಿ ಅರಿವು ಮೂಡಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಲಸಿಕೆ ಹಾಕುವಲ್ಲಿ ವೈದ್ಯಕೀಯ ತಂಡ ಮುಂಚಾಗಬೇಕು ಎಂದು ತಿಳಿಸಿದರು. ಮೈಸೂರು, ಕಲಬುರಗಿ

ಸೇರಿದಂತೆ ಲಸಿಕಾ ಕಾರ್ಯಕ್ರಮದಲ್ಲಿ ಹಿಂದುಳಿದಿರುವ ಕೆಲವು ಜಿಲ್ಲೆಗಳು ಲಸಿಕಾ ಪ್ರಮಾಣ ಇನ್ನಷ್ಟು ಹೆಚ್ಚಿಸಲು ಆಸಕ್ತಿ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು. ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕುವಾಗ ನಿರೀಕ್ಷಿಸಿ ಕ್ರಿಯಾ ಯೋಜನೆ ರೂಪಿಸಿಕೊಂಡು ಪ್ರತಿಯೊಬ್ಬರಿಗೂ, ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕುವಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಹಾಗೂ ರಾಜ್ಯದಲ್ಲಿ ವಿತರಣೆ ಅತ್ಯಂತ ವೇಗವಾಗಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.



ನಿಕಲೋಡಿಯನ್ ಚಾನೆಲ್‌ನಲ್ಲಿ ಪ್ರಸಾರವಾಗುವ ಚಿಣ್ಣರ ಮತ್ತು ಬಂಟಿ ಎನ್ನುವ ಹೊಸ ಕಾರ್ಟೂನ್ ಕಾರ್ಯಕ್ರಮದ ಪಾತ್ರಗಳು ವಿಶ್ವವಾಣಿ ಕಚೇರಿಗೆ ಆಗಮಿಸಿ, ಪತ್ರಿಕೆ ಓದುತ್ತಿರುವುದು.

ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹ | ಕೋವಿಡ್‌ನಿಂದ ಸತ್ತವರ ನೈಜ ಅಂಕಿ ಅಂಶ ನೀಡಲಿ | ಔಷಧಿ, ಆಕ್ಸಿಜನ್, ಲಸಿಕೆ ಸಿಗದೆ ಪರದಾಡಿದ ಜನ ಸಂಭ್ರಮ ಬೇಡ-ಬಿಜೆಪಿ ಜನರ ಕ್ಷಮೆ ಕೇಳಲಿ

ನಿ ವಿಶ್ವಾಸ ಸುದ್ದಿಮನೆ ಬೆಂಗಳೂರು
ಕೇಂದ್ರ ಬಿಜೆಪಿ ಸರ್ಕಾರದ ಅಸಮರ್ಥತೆಯಿಂದಾಗಿ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಕೋವಿಡ್‌ನಿಂದ ಸತ್ತಿದ್ದಾರೆ. ಔಷಧಿ, ಆಕ್ಸಿಜನ್, ಲಸಿಕೆ ಸಿಗದೆ ಜನ ಪರದಾಡಿದ್ದಾರೆ. ಹೀಗಾಗಿ, 100 ಡೋಸ್ ಲಸಿಕೆ ಕೊಟ್ಟಿದ್ದೇವೆ ಅಂತಾ ಬಿಜೆಪಿ ಸಂಭ್ರಮಿಸುವ ಬದಲು, ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. ಕೊವಿಡ್‌ನಿಂದ ಮೃತಪಟ್ಟವರ ಅಂಶ, ಸರಕಾರಿ ಆಸ್ಪತ್ರೆಗಳಿಗೆ ಎಷ್ಟು ಲಸಿಕೆ ಬಾಕಿ ಆಸ್ಪತ್ರೆಗಳಿಗೆ ಎಷ್ಟು ಲಸಿಕೆ ನೀಡಿದೆ ಅನ್ನೋದನ್ನು ತಿಳಿಸಿ, ತೀವ್ರ ಆಗ್ರಹಿಸಿ 100 ಕೋಟಿ ಲಸಿಕೆ ಸಂಭ್ರಮಿಸುವ ವಿಚಾರವನ್ನು ಕೋವಿಡ್‌ನಿಂದ ಎಷ್ಟು ಜನ ಸತ್ತಿದ್ದಾರೆ ಎಂಬ ಸ್ವಜ ಅಂಕಿ ಅಂಶ ಸರಕಾರ ನೀಡುತ್ತಿಲ್ಲ. ಆರೋಗ್ಯ ಸಚಿವರು ನೀಡಿರುವ ಮಾಹಿತಿಯಲ್ಲಿ ಈ 100 ಕೋಟಿ ಲಸಿಕೆ ಕೊಟ್ಟಿರೋದು 1 ಲಸಿಕೆ ಮಾತ್ರ. 70 ಕೋಟಿ ಜನರಿಗೆ ಒಂದು ಡೋಸ್, 20-30 ಕೋಟಿ ಜನರಿಗೆ ಕೇವಲ 2 ಡೋಸ್ ಲಸಿಕೆ



ನೀಡಲಾಗಿದೆ. ಇಡೀ ವಿಶ್ವದಲ್ಲೇ ಲಸಿಕೆ ಉಪಾಧಾನೆಯಲ್ಲಿ ಆಗ್ರಹಿಸುತ್ತಿರುವ ಭಾರತ ಒಂದೇ ಡೋಸ್ ನೀಡುತ್ತಿರುವುದು ಸಂಭ್ರಮದ ವಿಚಾರ ಎಂದು ಪ್ರತಿಪಾದಿಸಿದರು. ಬೇರೆ ರಾಜ್ಯಗಳಲ್ಲಿ ಈಗಾಗಲೇ ಎರಡು ಡೋಸ್ ಗಳ ಬಳಿಕ ಬಿಸ್ಕಾಟ್ ಡೋಸ್ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡುತ್ತಿಲ್ಲ. ಕೋವಿಡ್‌ನ ಪಡೆದವರಲ್ಲಿ ನಿರೀಕ್ಷಿಸಿ ಪ್ರವೇಶ ನಿಷೇಧಿಸಲಾಗಿದೆ. ವಿವೇಚನೆಯಿಂದ ಓದಲು

ತೆರಳಬೇಕಾಗಿದ್ದ ವಿನ್ಯಾಸಗಳು ಕೋವಿಡ್‌ನ ಪಡೆದ ಆರೈಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ ಎಂದು ಹೇಳಿದರು. ಇನ್ನು ಕಾಂಗ್ರೆಸ್ ಅಸಮರ್ಥರಾದ ಮಾಡಿದ್ದಕ್ಕೆ ಲಸಿಕೆ ವಿಚಾರದಲ್ಲಿ ಹಿನ್ನೆಲೆಯಾಗಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ಕೊಟ್ಟ ಅವರು, ಗಂಟೆ ಬಾರಿಸಿ, ದೀಪ್ ಹಬ್ಬ ಎಂದು ನಿವೃತ್ತ ಎಂಪಿ ಅವರೇ ಹೇಳಿಕೆ ನೀಡಿದರು. ಆದಾನಿ ಪೋರ್ಟ್‌ನ ಮಾರಕ ವಸ್ತು ಯಾರದು? ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ರಾಜ್ಯದ ಸರ್ಕಾರ ಕುಮಾರ್ ಕಟೀಲ್ ಅವರ ಹೇಳಿಕೆ ವಿಚಾರವಾಗಿ ಕೇಂದ್ರ ಪ್ರತಿಕ್ರಿಯೆ ಉತ್ತರಿಸಿದ ಅವರು, ಈ ವಿಚಾರವಾಗಿ ಹಾನಿಗಲ್ ಹಾಗೂ ಸಿಂದಗಿ ಉಪನಿರೀಕ್ಷಾಪತ್ರ ಪ್ರಚಾರದ ಸಂದರ್ಭದಲ್ಲಿ ವಿವರವಾಗಿ ಉತ್ತರಿಸುತ್ತೇನೆ. ಇತ್ತೀಚೆಗೆ ಆದಾನಿ ಪೋರ್ಟ್‌ನಲ್ಲಿ 80 ಟನ್ ಹೆರಾಯಿನ್ ಸಿಕ್ಕಿತು, ಅದರ ದೀರ್ಘ ಯಾತ್ರೆ? ಎಂಬುದಕ್ಕೆ ಕಟೀಲ್ ಉತ್ತರ ನೀಡಲಿ. ಅವರು ಉತ್ತರ ನೀಡಿದ್ದೇ ಅದರಲ್ಲಿ ನಾನು ರಾಜಕೀಯ ಬದುಕುತನ ಎಂದೂ ಹರಿಪ್ರಸಾದ್ ಸವಾಲು ಹಾಕಿದರು.

ತೇಜಸ್ ನೆಟ್‌ವರ್ಕ್ಸ್ ಅಖಿಲೇಶ್
ನೀರಂಧಾಯತ ಮತ್ತು ಕಾರ್ಪೊರೇಟ್ ಕಛೇರಿ: ಬಿ.ಸಿ. ಸಾಫ್ಟ್‌ವೇರ್ ಪಾರ್ಕ್, ಪ್ಲಾಟ್ ನಂ. 25, ಸರ್ಕೆ ನಂ. 13, 14, 17 & 18, ಕೋನರ್ಟನ್ ಆಗ್ರಹಾರ್ ವಿಲೇಜ್, ಬೆಂಗಳೂರು ಹೋಬಳಿ, ಬೆಂಗಳೂರು-560 100, ಕರ್ನಾಟಕ, ಭಾರತ.
ಕಾರ್ಪೊರೇಟ್ ಐಡಿಎಂಟಿ ಸಂಖ್ಯೆ: L72900KA2000PLC026980 ದೂರವಾರ್ತೆ: +91 80 4179 4600
ಫ್ಯಾಕ್ಸ್: +91 80 2852 0201 ಇಮೇಲ್: corporate@tejasnetworks.com ವೆಬ್‌ಸೈಟ್: www.tejasnetworks.com
ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಆರು ತಿಂಗಳ ಅಪರಿಶೋಧಿತ ಕ್ರೋಢೀಕೃತ ಫಲಿತಾಂಶಗಳ ಸಾರಾಂಶ
(ಶ್ರೀ ಪೇಂಟ್ ವಿವರ ಹೊರಹಾಡಿದ ಡಾ. ಕೋಟೇಗಲ್)
ಕ್ರ. ಸಂ. ವಿವರಗಳು ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಂಡ ಆರು ತಿಂಗಳ ಸೆಪ್ಟೆಂಬರ್ 30, 2020ಕ್ಕೆ ಅಂತ್ಯಗೊಂಡ ತ್ರೈಮಾಸಿಕ
1 ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ* 172.78 317.03 110.06
2 ತೆರಿಗೆ ಮನ್ನ ನಿವೃತ್ತ ಲಾಭ/(ನಷ್ಟ) 3.33 11.67 4.53
3 ತೆರಿಗೆಯ ನಂತರ ನಿವೃತ್ತ ಲಾಭ/(ನಷ್ಟ) 3.66 11.21 4.53
4 ಅಪರಿಶೋಧಿತ ಒಟ್ಟು ಸಮಗ್ರ ಆದಾಯ/(ನಷ್ಟ) (ತೆರಿಗೆಯ ನಂತರ ಅಪರಿಶೋಧಿತ ಒಟ್ಟು ನಿವೃತ್ತ ಲಾಭ/(ನಷ್ಟ) ಮತ್ತು ತೆರಿಗೆಯ ನಂತರ ಇತರ ಸಮಗ್ರ ಆದಾಯ/(ನಷ್ಟ) 2.54 10.14 5.21
5 ಈಡ್ಲಿಂಗ್ ಶೇರು ಬಂಡವಾಳ (ಮುಖ ಬೆಲೆ ₹ 10/- ಪ್ರತಿಯೊಂದಕ್ಕೆ) 117.19 117.19 95.82
6 ಮಿಸ್‌ಸುಗುಳ (ಮರುಮೌಲೀಕೃತ ಮಿಸ್‌ಸುಗುಳನ್ನು ಹೊರತುಪಡಿಸಿ) ಒಂದಿನ ವರ್ಷದ ಪರಿಶೋಧಿತ ಬ್ಯಾಲ್‌ನೇಟ್ ಟೀಚ್‌ನಲ್ಲಿ ತೋರಿಸಿದಂತೆ - -
7 ಪ್ರತಿ ಪೇಂಟ್ ಗಳಿಕೆ/(ನಷ್ಟ) (₹ 10/- ಪ್ರತಿಯೊಂದಕ್ಕೆ) (i) ಮೂಲ ₹ 0.37 1.17 0.49 (ii) ನಿವೃತ್ತ ₹ 0.30 0.93 0.49
ಟಿಪ್ಪಣಿ:
1. ಕಂಪನಿಯ ಪ್ರತ್ಯೇಕ ಪ್ರಮುಖ ಹಣಕಾಸು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ವಿವರಗಳು ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಂಡ ಆರು ತಿಂಗಳ ಸೆಪ್ಟೆಂಬರ್ 30, 2020ಕ್ಕೆ ಅಂತ್ಯಗೊಂಡ ತ್ರೈಮಾಸಿಕ
ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ* 172.53 316.60 109.89
ತೆರಿಗೆ ಮನ್ನ ನಿವೃತ್ತ ಲಾಭ/(ನಷ್ಟ) 3.15 11.42 4.51
ತೆರಿಗೆಯ ನಂತರ ನಿವೃತ್ತ ಲಾಭ/(ನಷ್ಟ) 3.48 10.96 4.51
2. ಮೇಲಿನ ಸಾರಾಂಶವು 2015ರ (ಅಧಿಸೂಚನೆ ಮಾಡಿದಂತೆ) ಸಿದ್ಧಿಯ ನಿರೀಕ್ಷಿಸಿದ (ಲಿಂಗ್) ವಾಡ್ಡೆ ಮತ್ತು ಫೋರ್‌ಕಾಂಪನಿ ಅಪವೃತ್ತಿಗಳ) 33ನೇ ನಿರೀಕ್ಷಿಸಿದ ಡಿವಿಡೆಂಡ್ ಸಲ್ಲಿಸಲಾಗುವ ತ್ರೈಮಾಸಿಕ ಫಲಿತಾಂಶದ ವಿವರ ನಮೂನೆಯ ಸಾರಾಂಶವಾಗಿದೆ. ಈ ತ್ರೈಮಾಸಿಕ ಅರ್ಥಿಕ ಫಲಿತಾಂಶಗಳ ಸೂಚನೆ ನಮೂನೆಯ ಸ್ಕ್ರಾಕ್ ಟ್ವೆಂಟಿಫೈವ್ (ಗೆ) ಮತ್ತು ಕಂಪನಿಯ (www.tejasnetworks.com) ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
3. ಪ್ರಸ್ತುತ ತ್ರೈಮಾಸಿಕದಲ್ಲಿ, ಪನಾಜೀರ್ಸ್ ಫಿನ್‌ವೆಲ್ (ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆ) ನಿಂದ ಪೇಯಿಂಗ್ ಮತ್ತು ವಾರಂಟ್‌ಗಳ ಆದ್ಯತೆಯ ಹಂಚಿಕೆಗೆ ಡಾ. 837.50 ಕೋಟಿ ವ್ಯೂನಾಡ್ಡ್ ಹೂಡಿಕೆಯನ್ನು ತೀವ್ರ ನಿರೀಕ್ಷಿಸಲಾಗಿದೆ.
4. ಜುಲೈ 2017ರಲ್ಲಿ, ಆದಾಯ ತೆರಿಗೆ ಇಲಾಖೆಯ ಅಸೆಸ್‌ಮೆಂಟ್ ವರ್ಷ 2012-13ರಿಂದ 2018-19ರವರೆಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 132ರ ಅಡಿಯಲ್ಲಿ ಕ್ರಮಗಳನ್ನು ಪ್ರಾರಂಭಿಸಿತು. 2019-20 ಮತ್ತು 2020-21ರ ಅಡಿಯಲ್ಲಿ ಕೆಲವು ಇತರ ಬಿಡುಗಡೆ ತನ್ನ ಪ್ರಾಥಮಿಕ ವಿಚಾರಣೆಯ ಭಾಗವಾಗಿ ಕೋಟಿಗಳನ್ನು ಕಳೆದುಕೊಂಡು, ಇವುಗಳಿಗೆ ಕಂಪನಿ ಮತ್ತು ಅದರ ಅಧಿಕಾರಿಗಳ ಶಿಕ್ಷಣವನ್ನು ಪ್ರತಿರೋಧಿಸಿತು / ಪಾವತಿಯಾಗಿದ್ದು, ಅರ್ಥಿಕ ವರ್ಷ 2019-20ನೇ ಸಾಲಿನಲ್ಲಿ, ಅಸೆಸ್‌ಮೆಂಟ್ ವರ್ಷ 2012-13ರಿಂದ 2018-19ರವರೆಗೆ ಅಸೆಸ್‌ಮೆಂಟ್‌ಗಳನ್ನು ನಡೆಸಲಾಯಿತು ಮತ್ತು ಕಂಪನಿಯ ಅಸೆಸ್‌ಮೆಂಟ್ ವರ್ಷ 2017-18 ಮತ್ತು ಅಸೆಸ್‌ಮೆಂಟ್ ವರ್ಷ 2018-19ಕ್ಕೆ ಕ್ರಮವಾಗಿ ಡಾ. 25.62 ಕೋಟಿ (ಮುಂದಕ್ಕೆ ಒದ್ದಾಡಿದ ಒಂದಿನ ವರ್ಷಗಳ ಸ್ವಲ್ಪವನ್ನು ಸುಮಾರು 13ರವರೆಗೆ) ಮತ್ತು ಡಾ. 0.48 ಕೋಟಿಗಳ ಆದಾಯ ತೆರಿಗೆ ಡಿಮಾಂಡ್‌ಗಳನ್ನು ಸ್ವೀಕರಿಸಿದೆ. ಮೇಲಿನ ಅಡೇರಿಂಗ್‌ನಲ್ಲಿ ಕೆಲವು ದೋಷಗಳನ್ನು ಸಂಶೋಧಿಸಿ ಕಂಪನಿಯ ಅರ್ಜಿ ಅನುಮೋದಿಸಿ, 2020ರ ಸೆಪ್ಟೆಂಬರ್ 30ಕ್ಕೆ ಕೋಟಿಗೂ ಹೆಚ್ಚಿನ ತ್ರೈಮಾಸಿಕದ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 154ರ ಅಡಿಯಲ್ಲಿ ಕಂಪನಿಯ ಅಸೆಸ್‌ಮೆಂಟ್ ವರ್ಷ 2012-13ರಿಂದ ಅಸೆಸ್‌ಮೆಂಟ್ ವರ್ಷ 2018-19ರವರೆಗೆ ಅಡೇರಿಂಗ್‌ನ್ನು ಸ್ವೀಕರಿಸಿದೆ. ಒಂದಿನ ಡಿಮಾಂಡ್ ಅಡೇರಿಂಗ್‌ನಲ್ಲಿ ಪರಿಗಣಿಸಿದ ಕೆಲವು ಮುಂದಕ್ಕೆ ಒದ್ದಾಡಿದ ಸ್ವಲ್ಪವನ್ನು ಅನುಮೋದಿಸಲಾಯಿತು ಮತ್ತು ತಿದ್ದುಪಡಿ ಅಡೇರಿಂಗ್‌ನಲ್ಲಿ ಇತರ ಗಣನೀಯ ದೋಷಗಳನ್ನು ಸಂಶೋಧಿಸಲಾಯಿತು. ಇದರ ಪರಿಣಾಮವಾಗಿ ಸಂಪದ ನಿವೃತ್ತ ಮರುಪಾವತಿ ಸ್ವಾಗತಿಸಿದೆ. ಮೇಲೆ ತಿಳಿಸಲಾದ ಅಸೆಸ್‌ಮೆಂಟ್ ವರ್ಷಗಳ ಅಡೇರಿಂಗ್‌ನಲ್ಲಿ ಕೆಲವು ವಿವಾದಿತ ನಿರೀಕ್ಷಿಸಿದ ನಿವೃತ್ತ ಕಂಪನಿಯ ಅಸೆಸ್ ಸಲ್ಲಿಸಿದೆ. ಈ ಪ್ರಕ್ರಿಯೆಗಳು / ಸೋಲಿಸಿಗಳಿಗೆ ಕಂಪನಿಯ ಹಣಕಾಸು ಫಲಿತಾಂಶಗಳ ಮೇಲೆ ಯಾವುದೇ ರೀತಿಯ ಪ್ರತಿಭಟನೆ ಪರಿಣಾಮಗಳನ್ನು ಬೀರುವುದಿಲ್ಲವೆಂದು ಕಂಪನಿಯ ದೃಢೀಕರಣವಾಗಿದೆ.
5. ಅರ್ಥಿಕ ವರ್ಷ 2002-03 ರಿಂದ 2009-10ರ ಸಂದರ್ಭದಲ್ಲಿ ಮಾಹಿತಿ ಮಾರ್ಪಡಿಸಿದ ಮಧ್ಯಸ್ಥಿಕೆ ಉತ್ಪನ್ನಗಳ ಭಾಗವಾಗಿ ಉಪಯೋಗಿಸಲಾದ ಸಾಫ್ಟ್‌ವೇರ್ ಮೇಲಿನ ಅಪರಾಧ ಸಂಕ ಅನ್ವಯದ ಸಂಬಂಧ ಕನ್ಸಲ್ಟಿಂಗ್ & ಸರ್ವಿಸ್ ಟ್ಯಾಕ್ಸ್ ಅಸಿಲೇಟ್ ಟ್ರಿಬ್ಯೂನಲ್ ('ಸಿಎಸ್‌ಟಿಟಿ') ನಿಂದ ಕಂಪನಿಯ ಅರ್ಥಿಕ ವರ್ಷ 2018-19 ಮತ್ತು 2019-20ರಲ್ಲಿ ಡಾ. 42.92 ಕೋಟಿ ಹೆಚ್ಚುವರಿಯ ಸಂಕ ಮತ್ತು ದಂಡ ಅದೇಶವನ್ನು ಸ್ವೀಕರಿಸಿದೆ. ಮುಂದುವರಿದು ಕಂಪನಿಯ ಕೆಲ ಅಧಿಕಾರಿಗಳ ಮೇಲೆ ಡಾ. 0.90 ಕೋಟಿ ಹೆಚ್ಚುವರಿಯ ದಂಡವನ್ನು ವಿಧಿಸಲಾಯಿತು. ಕಂಪನಿಯ ಗೌರವಾನ್ವಿತ ಸುಪ್ರೀಂ ಕೋರ್ಟ್ ಮುಂದೆ ತಡೆ ಅಡೇರಿಂಗ್‌ನ್ನು ಸಲ್ಲಿಸಿದ ಜೊತೆಗೆ ಸಿಎಸ್‌ಟಿಟಿಟಿ ಮುಂದೆ ಅಸೆಸ್ ಸಲ್ಲಿಸಿದೆ. ಇದೇ ರೀತಿಯ ವಿಷಯಗಳಿಗೆ ಅರ್ಥಿಕ ವರ್ಷ 2010-11 ರಿಂದ 2013-14ರ ಸಾಲಿಗೆ ಡಾ. 3.01 ಕೋಟಿ ಮೊತ್ತದ ಶೋಕಾಸ್ ಕೋಟಿಗಳನ್ನು ಕಂಪನಿಯ ಒಂದಿನ ವರ್ಷಗಳಲ್ಲಿ ಸ್ವೀಕರಿಸಿದೆ.
6. ಸೆಪ್ಟೆಂಬರ್ 30, 2021ರಂದು ಕಂಪನಿಯ ವ್ಯಾಪಾರ ಕರಾವಳಿಗಳು ಮೀರಿ (ಅಂದರೆ ಪಾವತಿಸಲು ನಿಗದಿತ ದಿನಾಂಕದಿಂದ 180 ದಿನಗಳಿಗಿಂತ ಹೆಚ್ಚು ಕಾಲ), ಒಟ್ಟು ಡಾ. 83.77 ಕೋಟಿಗಳು (ಮಾರ್ಚ್ 31, 2021: ಡಾ. 91.19 ಕೋಟಿಗಳು) ನಿವೃತ್ತ ಮಿಸ್‌ಸುಗು ಡಾ. 28.02 ಕೋಟಿ (ಮಾರ್ಚ್ 31, 2021: ಡಾ. 27.98 ಕೋಟಿ) ಸಾಕಾರಣಿಕ ವಲಯದ ಗ್ರಾಹಕರಿಂದ (ಭಾರತೀಯ ಯೋಜನಾ) ಬಿಎಸ್‌ಎಸ್‌ಎಲ್ (ಸಿಬಿಎಂಟಿ). ಸಂಬಂಧಪಟ್ಟ ಗ್ರಾಹಕರಿಂದ ಸಂಗ್ರಹಿಸಿದ ಮೊತ್ತದ ಪರಿಣಾಮವನ್ನು ಮ್ಯಾಟರ್‌ನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಅಂತಹ ಗ್ರಾಹಕರಿಂದ ಒಂದಿನ ಉತ್ತಮ ಸಂಗ್ರಹಿಸಿದ ಇತಿಹಾಸವನ್ನು ಪರಿಗಣಿಸಿ, 2021ರ ಸೆಪ್ಟೆಂಬರ್ 30ರವರೆಗೆ ಮೇಲಿನ ನಿವೃತ್ತ ಕರಾವಳಿಗಳನ್ನು ಸಂಪೂರ್ಣವಾಗಿ ಮರುಪಾವತಿಸಬಹುದಾಗಿದೆ ಮತ್ತು ಅದರಲ್ಲಿಯೇ ಹೆಚ್ಚುವರಿಯ ಭತ್ಯೆಗಳನ್ನು ಅಗತ್ಯವೆಂದು ಪರಿಗಣಿಸಲಾಗುವುದು ಎಂದು ಮ್ಯಾಟರ್‌ನಲ್ಲಿ ಸಂಬಂಧಿಸಿದ.
7. COVID-19 ಪರಿಹರಿಸಿಕೊಂಡು ಜಗತ್ತಿನಾದ್ಯಂತ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರಿತು. ಪರಿಷ್ಕರಿಸಿದ ತೀವ್ರತೆಯ ನಿರಂತರವಾಗಿ ಹೆಚ್ಚುತ್ತಿದ್ದು, ಕೆಲವು ರಾಜ್ಯ ಸರ್ಕಾರಗಳು ಸೆಪ್ಟೆಂಬರ್ 30, 2021ರ ತ್ರೈಮಾಸಿಕ ಮತ್ತು ಆರು ತಿಂಗಳ ಅಂತ್ಯದ ಸಂದರ್ಭದಲ್ಲಿ ವಿವಿಧ ರೀತಿಯ ನಿರ್ಬಂಧಗಳನ್ನು ಮುಂದುವರಿಸಿವೆ. ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಆರು ತಿಂಗಳ ಹಣಕಾಸು ಫಲಿತಾಂಶಗಳ ಮೇಲೆ COVID-19 ಸಾಂಕ್ರಮಿಕದ ಪರಿಣಾಮವನ್ನು ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದಿಸಿದ ದಿನಾಂಕವರೆಗೆ ಲಭ್ಯವಿರುವ ವಿವಿಧ ಅಂತರ ಮತ್ತು ಬಾಡ್ಡೆ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ. ಪ್ರಸ್ತುತ ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಮಿಕದ ಉಂಟಾಗುವ ಅನಿಶ್ಚಿತತೆಗಳ ನಿವೃತ್ತ ಅಂತರದ ಪಾವತಿಗಳನ್ನು ಮತ್ತು ಹೊಸ ಆರ್ಡರ್‌ಗಳಲ್ಲಿನ ಕೆಲವು ವಿಳಂಬಗಳಿಗೆ ಕಾರಣವಾಗಿದೆ. ಸಿಬಿಎಸ್‌ಟಿಎಸ್ ಕಾರ್ಪೊರೇಟ್‌ನಲ್ಲಿ ಸೋಲಿಸಿಂಗ್ ಮಾರ್ಪಡಿಸಿ ಸಮಯದ ಹೆಚ್ಚಿನಿಂದಾಗಿ ಪ್ರಸ್ತುತ ಇರುವ ಆರ್ಡರ್‌ಗಳನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾಟರ್‌ನಲ್ಲಿ ಸಂಭವ್ಯ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ವೈಯಕ್ತಿಕವಾದ ಅಧಾರದ ಮೇಲೆ, ಸಿಬಿಎಸ್‌ಟಿಎಸ್ ಕಾರ್ಪೊರೇಟ್ ಉದ್ಯಮದಲ್ಲಿ ಬಿಡಿ-ಪೂರೈಕೆ ಸಂಸ್ಥೆ ಸ್ವರಚನಾಪರಿಷತ್ ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾಟರ್‌ನಲ್ಲಿನ ಅಭಿಪ್ರಾಯವಾಗಿದೆ.
ಕಂಪನಿಯ ತ್ರೈಮಾಸಿಕದ ಅಂತ್ಯದಲ್ಲಿ ಸಾಲಗಳನ್ನು ಹೊಂದಿದ್ದು ಮತ್ತು ಮ್ಯಾಟರ್‌ನಲ್ಲಿ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರಿವಿನ ನಿರ್ವಹಣೆಯ ಪ್ರಮಾಣವನ್ನು ಅಧಾರದ ಮೇಲೆ ಕಂಪನಿಯ ತಕ್ಷಣದ ಸ್ಥಾನದ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ. ಸೆಪ್ಟೆಂಬರ್ 30, 2021ರಂತೆ ಸ್ವಲ್ಪ ಘಟಕ ಮತ್ತು ಸಲಕರಣೆಗಳು, ಅನುಷ್ಠಾನ ಸ್ವಲ್ಪವಾಗಿ, ದಾಸ್ತಾನುಗಳು ಮತ್ತು ಹಣಕಾಸು ಸ್ವಲ್ಪವು ವೈಯಕ್ತಿಕವಾಗಿ ಕೊಂಡೊಯ್ಯುವ ಸಾಮರ್ಥ್ಯದ ವೈಯಕ್ತಿಕವಾದ ಮ್ಯಾಟರ್‌ನಲ್ಲಿ ಮರುಪಾವತಿಸಿವೆ. ಈ ವೈಯಕ್ತಿಕವಾದ COVID-19 ಸಾಂಕ್ರಮಿಕದ ಉಂಟಾಗುವ ಎಲ್ಲಾ ಪರಿಣಾಮಗಳನ್ನು ಮ್ಯಾಟರ್‌ನಲ್ಲಿ ಗಣನೆಗೆ ತೆಗೆದುಕೊಂಡು ಮತ್ತು ಹೆಚ್ಚು ಹೊಂದಾಣಿಕೆಗಳನ್ನು ಪರಿಗಣಿಸಲಾಗಿದೆ. ಅಂತಹ COVID-19 ರ ಪ್ರಭಾವದ ವೈಯಕ್ತಿಕವಾದ ಪರಿಣಾಮವನ್ನು ನಿರ್ಣಯಿಸುವುದು ಅದರ ಸ್ವರೂಪ ಮತ್ತು ಅದರ ಸಂಬಂಧಿಸಿದ ಅನಿಶ್ಚಿತತೆಗಳನ್ನು ಗಮನಿಸಬೇಕಾಗಿದೆ. ಮುಂದುವರಿಯುವ ಪ್ರಯೋಜನವಾಗಿದೆ.
* ಭವಿಷ್ಯದ ಅರ್ಥಿಕ ಪರಿಶೋಧನೆ ಯಾವುದೇ ವಸ್ತು ಬದಲಾವಣೆಗಳು ಆಗುವುದನ್ನು ಕಂಪನಿಯ ನಿರೀಕ್ಷಿಸಲಾಗಿದೆ ಗಮನಿಸುತ್ತದೆ.
ಇತರ ಆದಾಯ ಹೊರಹಾಕಬಹುದಿದೆ. ಮಂಡಳಿಯ ನಿರ್ದೇಶಕರುಗಳ ಪರವಾಗಿ ಸಹಿ/- ಸಂಪನ್ಮೂಲ ಸಾಂಪನ್ಮೂಲ ಮತ್ತು ವ್ಯವಸ್ಥಾಪಕ ನಿರ್ದೇಶಕರು (DIN: 01049871)

ಹೈಟೆಕ್ ಸರಕಾರಿ ಶಾಲಾ ಕಟ್ಟಡ ಉದ್ಘಾಟನೆ ಸಾಧಕರಿಗೆ ಜಿಎಸ್‌ಎಸ್‌ಆಹ್ವಾನ

ಬೆಂಗಳೂರು: ಜಯನಗರ ವಿಧಾನಸಭಾ, ಸಾರಕೆ ಸರಕಾರಿ ಶಾಲೆಯನ್ನು ಅಂದಾಜು 2.50 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮದರಾಸು ಹೈಟೆಕ್ ಆಗಿ ಸಾರಕೆ ಅಭಿಯಾ ರೈಡ್ ಸ್ಮಾರಕ ಪ್ರಾಥಮಿಕ ನೂತನ ಶಾಲೆಯ ಉದ್ಘಾಟನೆಯನ್ನು ಮಾಡಲಾಗುತ್ತಿದೆ. ಬ್ರಿಟಿಷ್ ಬಯೋಲಾಜಿಕಲ್ ವ್ಯವಸ್ಥಾಪಕ ನಿರ್ದೇಶಕ, ವಿ.ಎಸ್. ರೈಡ್, ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಾಲೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಶಾಲೆಯಲ್ಲಿ ಉನ್ನತ ತಂತ್ರಜ್ಞಾನ ಪಡೆಯಲು ಕಂಪ್ಯೂಟರ್ ಲ್ಯಾಬ್ ಮತ್ತು ಶಾಲೆ ಮಕ್ಕಳು ಕುಳಿತುಕೊಳ್ಳಲು 12 ಕೊಠಡಿಗಳಿಗೆ ಹೈಟೆಕ್ ಓರಿಯಂಟೇಶನ್‌ಗಳು ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಸಿಗುವ ಸಲಭ್ಯಗಳನ್ನು ಅಧಿಕರಣವಾಗಿ ಹಿಂದುಳಿದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು ಎಂಬ ಆಶಯದಿಂದ ಲೋಕಾರ್ಪಣೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸೌಮ್ಯ ರೈಡ್ ಉಪಸ್ಥಿತರರುತ್ತಾರೆ.

ನೀಡಲಾಗಿದೆ. ಇಡೀ ವಿಶ್ವದಲ್ಲೇ ಲಸಿಕೆ ಉಪಾಧಾನೆಯಲ್ಲಿ ಆಗ್ರಹಿಸುತ್ತಿರುವ ಭಾರತ ಒಂದೇ ಡೋಸ್ ನೀಡುತ್ತಿರುವುದು ಸಂಭ್ರಮದ ವಿಚಾರ ಎಂದು ಪ್ರತಿಪಾದಿಸಿದರು. ಬೇರೆ ರಾಜ್ಯಗಳಲ್ಲಿ ಈಗಾಗಲೇ ಎರಡು ಡೋಸ್ ಗಳ ಬಳಿಕ ಬಿಸ್ಕಾಟ್ ಡೋಸ್ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡುತ್ತಿಲ್ಲ. ಕೋವಿಡ್‌ನ ಪಡೆದವರಲ್ಲಿ ನಿರೀಕ್ಷಿಸಿ ಪ್ರವೇಶ ನಿಷೇಧಿಸಲಾಗಿದೆ. ವಿವೇಚನೆಯಿಂದ ಓದಲು

ಪರವು ಪಡೆದಿವೆ. ಹೊಸ ಸ್ಟಾರ್ಟ್ ಅಪ್ ಕಂಪನಿ ಗಳಿಗೆ ಸಹ ಇಲಾಖೆ ಪ್ರೋತ್ಸಾಹ ನೀಡುತ್ತಿದೆ ಎಂದರು. ರಾಜ್ಯ ಸರ್ಕಾರ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಾರ್ವಜನಿಕ ಉದ್ಯಮಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವುದು ಬಹಳ ಮುಖ್ಯ. ಇದರಲ್ಲಿ ರಕ್ಷಿಸಿ ಪ್ರಮಾಣ ಹೆಚ್ಚಳವಾಗಿ ದೇಶ ಮುನ್ನಡೆಯುತ್ತದೆ ಎಂದರು. ಸಭೆಯಲ್ಲಿ ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ಅಪರ ಕಾರ್ಯದರ್ಶಿ ಸಂಜಯ್ ಜಾಜು, ಇಲಾಖೆಯ ಹಣಕಾಸು ಸಲಹೆಗಾರ ಸಂಜಯ್ ಮಿಟ್ಟಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿ | ರಫಿನಲ್ಲಿ ಭಾರತ ವಿಶ್ವದ ಮೊದಲ 25 ದೇಶಗಳಲ್ಲಿ ಸ್ಥಾನ ರಕ್ಷಣಾ ಉತ್ಪನ್ನಗಳ ರಫಿಗೆ ಉತ್ತೇಜನ: ರಾಜ್‌ನಾಥ್ ಸಿಂಗ್

ಬೆಂಗಳೂರು: 2025ನೇ ಇಸವಿಯ ವೇಳೆಗೆ ದೇಶವು 35,000 ಕೋಟಿ ರೂ.ಗಳ ರಕ್ಷಣಾ ಉತ್ಪನ್ನಗಳ ರಫಿಗೆ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜ್‌ನಾಥ್ ಸಿಂಗ್ ತಿಳಿಸಿದರು. ಬೆಂಗಳೂರಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಅವರು ರಕ್ಷಣಾ ಇಲಾಖೆಯ ಪರಾ ಮರ್ಶನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ರಕ್ಷಣಾ ಇಲಾಖೆಯು ಮಾಯಕೆ ವಿವರಣೆ, ಉದ್ಯೋಗ ಸೃಷ್ಟಿ, ಜಾಗತಿಕ ವಾಣಿಜ್ಯ ಬೆಳವಣಿಗೆ ಬಗ್ಗೆ ಗಮನ ಹರಿಸಿದೆ. ಇಂದಿನ ಸರ್ವಾರ್ಥಕ ಜಗತ್ತಿನಲ್ಲಿ ಗುಣಮಟ್ಟ ಕಾರ್ಯಮುಖ್ಯ ಸ್ಪರ್ಧೆಗಳನ್ನು ದೇಶೀಯವಾಗಿ ಹಾಗೂ ಇತರ ದೇಶಗಳಿಗೆ ತಲುಪಿಸುವ ಬಟ್ಟೆಗಳಲ್ಲಿ ಕಾರ್ಯಮುಖ್ಯ ವಾಗಿದೆ. ರಫಿಗೆ ಪರವಾನಗಿ ನೀಡಿಕೆ, ಆನ್‌ಲೈನ್ ಸಮಾಲೋಚನೆ, ತಂತ್ರಜ್ಞಾನದ ವಿನೂತನ ಬಳಕೆಯಿಂದ ಇಲಾಖೆಯ ರಕ್ಷಣಾ ವಸ್ತುಗಳ ಬೇಡಿಕೆಗೆ ಧಕ್ಕೆ ಬಾರದ ರೀತಿಯಲ್ಲಿ ಮುನ್ನಡೆಯುತ್ತಿದೆ ಎಂದರು.



ಎರಡು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ದಿದ. ಅವರಿಗೆ, ಇನ್ನೇನೇ ಸೇರಿದಂತೆ ಸುಮಾರು 84 ದೇಶಗಳಲ್ಲಿ ಭಾರತ ತನ್ನ ಉತ್ಪನ್ನಗಳನ್ನು ರಫಿಗೆ ಮಾಡುತ್ತಿದೆ. ಬುಲೆಟ್ ಪ್ರೊಟೆಕ್ಟ್, ಎಲೆಕ್ಟ್ರಾನಿಕ್ ಉತ್ಪನ್ನ ಹಾಗೂ ಆಟೋಮೊಬೈಲ್ ಇತ್ಯಾದಿಗಳಿಗೆ ಬಹಳ ಬೇಡಿಕೆಯಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ 375 ಒಡಂಬಡಿಕೆ ಯೋಜನೆಗಳಿಗೆ ಸಹಿ ಹಾಕಲಾಗಿದೆ. ಪ್ರತಿ ವರ್ಷ ರಕ್ಷಣಾ ಏಕೋ ಹಾಗೂ ಏರೋ ಇಂಡಿಯಾ ಶೋ ಅನ್ನು ಇಲಾಖೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಒಂದೂವಾನ್ ಮರೋನಾಟಕ್ ಲಿಮಿಟೆಡ್, ಭಾರತ ಅಲೆಕ್ಟ್ರಿಕಲ್ ಲಿಮಿಟೆಡ್, ಡಿಆರ್‌ಡಿಎಲ್ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಈ ಕಂಪನಿಗಳು ಗುಣಮಟ್ಟಕ್ಕೆ ಸಹ

shares. These are through the so-called ASBA route. Besides, investors had the option to apply for the rights issue on an online platform using net banking or UPI. Bids under this route couldn't be

Airtel's promoter group—the Mittal family and Singtel— who hold 56 per cent in the company— are said to have participated in the rights issue.

BS REPORTER

registered investment advisers are engaged in unregulated activity by providing a platform for dealing in unregulated products including

exchanges had directed stock brokers to discontinue the sale of digital gold on their platforms by September 10.


BS REPORTER



Tejas Networks Limited

Registered and Corporate Office: J.P. Software Park, Plot No. 25, Sy. No. 13, 14, 17 and 18, Konnapana Agrahara Village, Begur Hobli, Bengaluru 560 100, Karnataka, India.
Corporate Identity Number: L72900KA2000PLC026980 | Tel: +91 80 4179 4600; Fax: +91 80 2852 0201 E-mail: corporate@tejasnetworks.com | Website: www.tejasnetworks.com

Designed and Made-In-India for the World



Extract of Consolidated Unaudited Results for quarter and six months ended September 30, 2021

(₹ in crore except per share data)

Sl. No.	Particulars	Quarter ended September 30, 2021	Six months ended September 30, 2021	Quarter ended September 30, 2020
1	Total Income from operations*	172.78	317.03	110.06
2	Net Profit/(Loss) before tax	3.33	11.67	4.53
3	Net Profit/(Loss) after tax	3.66	11.21	4.53
4	Total Comprehensive Income/(Loss) for the period (Comprising Profit/(Loss) for the period after tax and Other Comprehensive Income/(Loss) after tax)	2.54	10.14	5.21
5	Equity Share Capital (Face value of ₹ 10/- each)	117.19	117.19	95.82
6	Reserves (excluding Revaluation Reserve) as shown in the Audited Balance Sheet of the previous year	-	-	-
7	Earnings/(Loss) per Share (of ₹ 10/- each)			
	(i) Basic ₹	0.37	1.17	0.49
	(ii) Diluted ₹	0.30	0.93	0.49

Notes

1 Key Standalone Financial Information of the company is given below:

Particulars	Quarter ended September 30, 2021	Six months ended September 30, 2021	Quarter ended September 30, 2020
Total Income from operations*	172.53	316.60	109.89
Net Profit/(Loss) before tax	3.15	11.42	4.51
Net Profit/(Loss) after tax	3.48	10.96	4.51

- The above is an extract of the detailed format of quarterly financial results filed with the Stock Exchanges under Regulation 33 of the Securities and Exchange Board of India (Listing Obligations and Disclosure Requirements) Regulations, 2015 (as amended). The full format of the Quarterly financial results are available on the website of the Stock Exchange(s) and the Company (www.tejasnetworks.com).
- During the quarter, Tejas Networks received a strategic investment of ₹ 837.5 crore towards preferential allotment of shares and warrants, from Panatone Finvest Limited (a subsidiary of Tata Sons Private Limited).
- In July 2017, Income Tax Department initiated proceedings under section 132 of the Income Tax Act, 1961 for assessment years 2012-13 to 2018-19. During the year 2019-20 and 2020-21 certain other agencies sent notices as part of their preliminary inquiries, which were duly responded / attended by the Company and its officials. In FY 2019-20, the assessments for AY 2012-13 to 2018-19 were carried out and the Company received Income Tax demands for ₹ 25.62 crore (after adjusting carry forward losses of earlier years) and ₹ 0.48 crore for AY 2017-18 and AY 2018-19, respectively. Pursuant to the Company's application for rectification of certain errors in the aforesaid orders, during the quarter ended September 30, 2020, the Company received rectification orders for AY 2012-13 to AY 2018-19 under section 154 of the IT Act. Certain brought forward losses which were not considered in the earlier demand orders were allowed and other computation errors were corrected in the rectification orders resulting in a cumulative net refund position. The Company has also filed appeal against the orders for the aforementioned assessment years disputing certain disallowances. The Company is of the view that the outcome of these proceedings/ notices has no material adverse impact on the Company's financial results.
- During FY 2018-19 and 2019-20, the Company received demand orders for amount of ₹ 42.92 crore towards additional duty and penalty from the Customs Excise and Service Tax Appellate Tribunal (CESTAT) on the applicability of excise duty on software used in the multiplexer products pertaining to FY 2002-03 to FY 2009-10. Further, an additional penalty on certain officers of the Company amounting to ₹ 0.90 crore was raised. The Company has filed a stay application before the Honourable Supreme Court and has also filed an appeal before CESTAT. The Company had in earlier years also received show cause notices amounting to ₹ 3.01 crore for FY 2010-11 to FY 2013-14 on a similar matter. Based on an assessment, supported by an external legal opinion, Management has concluded that the Company has a strong case to defend its position in the above matters and accordingly, no provision has been made in these financial results.
- As at September 30, 2021, the Company has overdue trade receivables (i.e. due for more than 180 days from the due date for payment), aggregating to ₹ 83.77 crore (March 31, 2021: ₹ 91.19 crore) [net of provision of ₹ 28.02 crore (March 31, 2021: ₹ 27.98 crore)] under public sector customers (including from BSNL for Bharatnet project). Management has taken the necessary steps to expedite collections from the concerned customers. Having regard to the good past history of collections from such customers, Management believes that the aforesaid net receivables as at September 30, 2021 are fully recoverable and hence no additional allowances for credit losses are considered necessary.
- The spread of COVID-19 has severely impacted businesses around the globe. The situation is constantly evolving and Governments in certain states continued to impose certain restrictions during the quarter and six months ended September 30, 2021. The Company has considered various internal and external information available up to the date of approval of financial results in assessing the impact of COVID-19 pandemic on the financial results for the quarter and six months ended September 30, 2021. During the quarter ended September 30, 2021, uncertainties caused by the pandemic has resulted in some delays in customer payments and new orders. Management expects potential delays in executing the orders-in-hand, due to an increase in lead-time for sourcing semiconductor components. Based on current assessment, management is of the view that some uncertainty is likely to continue for the next few quarters, until the demand-supply situation in the semiconductor component industry stabilises. The Company does not have borrowings as at quarter end and in the view of the management, there is no significant impact on the immediate liquidity position of the company based on management's evaluation of future cash flows for the next one year. As at September 30, 2021, management has made an assessment of the recoverability of carrying values of Property, Plant and Equipment, Intangible assets, Inventories and Financial assets. Management has taken into account all possible impact of known events arising from COVID-19 pandemic in making this assessment and has concluded that no further adjustments are considered necessary. Assessing the impact assessment of COVID-19 is however a continuing process given the uncertainties associated with its nature and duration. The Company will continue to closely monitor any material changes to future economic conditions.

* excludes other income.

Place: Bengaluru
Date: October 20, 2021

For and on behalf of the Board of Directors

Sd/-

Sanjay Nayak

CEO and Managing Director (DIN: 01049871)